

ಪ್ರಾಚೀನ ಕಾಲದ ಆಡಳಿತ ವ್ಯವಸ್ಥೆಯಲ್ಲಿ ರಾಣಿಯರ ಪ್ರಾತಿನಿಧಿಗಳು

ರಮ್ಮೆ ಎನ್. ಆರ್ *

ಒಿಎಕೆ

ಸೃಷ್ಟಿಯ ಮೂಲವಾದ ಹೆಣ್ಣಿಗೆ ಭಾರತೀಯ ಪರಂಪರೆಯಲ್ಲಿ ವಿಶೇಷವಾದ ಗೌರವವಿದ್ದರೂ ಕೂಡ ವೇದ, ಮರಾಠ, ಸ್ತುತಿಗಳ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಸ್ತೀಯರನ್ನು ಸ್ವಾತಂತ್ರ್ಯ, ಸಮಾನತೆ, ಶ್ರೀಕೃಷ್ಣ, ಧಾರ್ಮಿಕ ಹಾಗೂ ಘನತೆಯಿಂದ ಬದುಕುವ ಹಕ್ಕನ್ನು ನಿರಾಕರಿಸಲಾಗಿದೆ. ಆದರೂ ನಂತರದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿರುವುದನ್ನು ಕಾಣಬಹುದಾಗಿದೆ.

ಸಾಮಾನ್ಯವಾಗಿ ಚರಿತ್ರೆಯ ಮಟಗಳಲ್ಲಿ ಯಾವುದೇ ಸಾಮ್ರಾಜ್ಯದ ರಾಜ ಮತ್ತು ಆತನ ಸಾಧನೆಗಳನ್ನು ನೋಡುತ್ತೇವೆ. ಆದರೆ ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತು ಅಷ್ಟೇ ಮಹತ್ವದ ಪಾತ್ರವನ್ನು ವಹಿಸಿದ ರಾಣಿಯರ ಪಾತ್ರವನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಏಕೆಂದರೆ ಯಾವುದೇ ರಾಜ್ಯ ಅಥವಾ ಸಾಮ್ರಾಜ್ಯದ ಅಭಿವೃದ್ಧಿಯರಲ್ಲಿ ಅವರೂ ಕೂಡ ಪ್ರಮುಖ ಪಾತ್ರವಹಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಂದಿನ ಕಾಲದ ರಾಣಿಯರ ಪಾತ್ರವೇನು? ಅವರಿಗೆ ದೊರೆಯುತ್ತಿದ್ದ ಪ್ರಾತಿನಿಧಿತ್ವಗಳೇನು? ಅವರ ಅಸ್ತಿತ್ವ ಹಾಗೂ ಅಸ್ತಿತ್ವಗಳು ಪಡೆದುಕೊಂಡ ಸ್ಥಾನಮಾನಗಳೇನು? ಅವರು ಸಾಮಾಜಿಕ, ಆಡಳಿತ ಮತ್ತು ವ್ಯಾಯಕ್ರಿಕ ಬದುಕಿನಲ್ಲಾದ ಬದಲಾವಣೆಗಳೇನು ಎಂಬುದನ್ನು ಈ ಲೇಖನದಲ್ಲಿ ವಿಮರ್ಶಿಸಲಾಗಿದೆ.

ರಾಜ ದೇವರ ಸಮಾನ ಅವನ ಪದವಿಯು ದೇವನಿಂದ ನಿರೂಪಿಸಲ್ಪಟ್ಟದ್ದು ಎಂದು ಪ್ರಾಚೀನರು ನಂಬಿದ್ದರು. ಇದೇ ಮಾತನ್ನು ಪ್ರಾಚೀನ ಗ್ರಂಥಗಳಾದ ಅರ್ಥಶಾಸ್ತ್ರ, ಮನುಧಮ್ರಶಾಸ್ತ್ರ, ಮಾನಸೋಲ್ಲಾಸ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಥ, ಕಾಮ, ಮೋಕ್ಷಗಳಲ್ಲಿ ರಾಜನ ಸಹಭಾಗಿನಿ. ಪ್ರಜೆಗಳ ದೃಷ್ಟಿಯಲ್ಲಿ ಮಾತ್ರ ಸ್ವರೂಪಿಣಿಯಾಗಿದ್ದ ರಾಣಿಯರು. ಆಡಳಿತದಲ್ಲಿಯೂ ಕೂಡ ತಮ್ಮ ಚಾಪನ್ನೂ ಮೂಡಿಸಿದ್ದಾರೆ.¹ ರಾಜ್ಯದ ಆಡಳಿತದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದ ಅನೇಕ ರಾಣಿಯರ ಬಗ್ಗೆ ಅನೇಕ ಶಾಸನಗಳಲ್ಲಿ ಉಲ್ಲೇಖಿಸಿರುವುದನ್ನು

* ಸಂಜೋಧನಾ ವಿದ್ಯಾರ್ಥಿನಿ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರ್ಥಿ.

ಕಾಣಬಹುದಾಗಿದ್ದು, ಅವಕಾಶ ಸಿಕ್ಕರೆ ಮಹಿಳೆ ಕೂಡ ಸಮರ್ಥವಾಗಿ ಆಡಳಿತ ನಡೆಸಬಲ್ಲರು ಎಂಬುದನ್ನು ನಿರೂಪಿಸಿದ್ದಾರೆ. ಆದರೆ ಅಂತಹ ಅವಕಾಶಗಳು ಸ್ತ್ರೀಯರಿಗೆ ಸಿಗುತ್ತಿದ್ದರು ಅತ್ಯಂತ ವಿರಳ. ಸ್ತ್ರೀಯರು ಆಳ್ಳಿಕೆ ನಡೆಸುವ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಸ್ತ್ರೀಯರು ಆಡಳಿತ/ಆಳ್ಳಿಕೆ ನಡೆಸುವ ಅವಕಾಶಗಳು ದೊರೆತಿವೆ.

ರಾಜ್ಯದ ಆಳ್ಳಿಕೆ ನಡೆಸುತ್ತಿದ್ದ ರಾಜ ಯುದ್ಧದ ಸಂದರ್ಭದಲ್ಲೋ, ಅನಾರೋಗ್ಯದಿಂದ ಮಡಿದಾಗ, ರಾಜ್ಯವನ್ನಾಳಲು ಉತ್ತರಾಧಿಕಾರಿಗಳಿಲ್ಲದ ಸಂದರ್ಭದಲ್ಲಿ ಅಥವ ಮತ್ತಳು ಅಪ್ರಾಪ್ಯವಯಸ್ಕಿರುವಾಗ ಅನಿವಾರ್ಯವಾಗಿ ರಾಣಿ ಅಧಿಕಾರ ವಹಿಸಿಕೊಳ್ಳುತ್ತಿದ್ದಳು. ಜೊತೆಗೆ ರಾಜನು ಬಹುಪಕ್ಷಿಯರನ್ನು ಹೊಂದಿರುತ್ತಿದ್ದನು. ಪಕ್ಷಿಯರಲ್ಲಿ ಹೊಂದಾಣಿಕೆಯಿಲ್ಲದೆ ಕಲಹಗಳು ಏರ್ಪಟ್ಟಾಗ, ಕಲಹಗಳನ್ನು ಬಗೆಹರಿಸಲು ತನಗೆ ಸಂಬಂಧಿಸಿದ ಕೆಲವು ಪ್ರದೇಶಗಳ ಆಳ್ಳಿಕೆ ನೋಡಿಕೊಳ್ಳಲು ತನ್ನ ಪಕ್ಷಿಗೆ ಅಧಿಕಾರವಹಿಸಿಕೊಡುತ್ತಿದ್ದನು. ಕೆಲವೊಮ್ಮೆ ರಾಜನು ತಾನು ಆಳ್ಳಿಕೆ ನಡೆಸಲು ಆ ಪ್ರದೇಶ ದೂರವಿದ್ದಾಗ ಅದರ ಉಸ್ತುವಾರಿ ಸಾಧ್ಯವಾಗದಿದ್ದ ಸಂದರ್ಭ ಬಂದೋದಗುತ್ತಿತ್ತು. ಅಂತಹ ಸಂದರ್ಭದಲ್ಲಿಯೂ ಕೂಡ ತನ್ನ ಹಲವು ಹೆಂಡತಿಯರಲ್ಲಿ ಒಬ್ಬರನ್ನು ಆಡಳಿತ ನಿರ್ವಹಣೆಯ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳಲು ನೇಮಿಸುತ್ತಿದ್ದನು.

ಒಂದು ವೇಳೆ ಹೆಚ್ಚಿಗೆ ಅಧಿಕಾರ ದೊರೆತರೂ ಆ ಅಧಿಕಾರ ಉಳಿಯುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಕೆಲವೊಮ್ಮೆ ಮಾತ್ರ ಅಧಿಕಾರ ದೊರೆತು ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಸಂದರ್ಭಗಳು ನಮ್ಮೆ ಇತಿಹಾಸದಲ್ಲಿ ಅಪರೂಪವಾಗಿ ದೊರೆಯುವುದುಂಟು.² ರಾಣಿಯರು ರಾಜಕೀಯದಲ್ಲಿ ಪ್ರತ್ಯೇಕವಾಗಿ ಪಾಲೋಳದಿದ್ದರೂ ಪರೋಕ್ಷವಾಗಿ ಪ್ರಭಾವಿಸಿದ್ದರು. ವಿಶೇಷವಾಗಿ ರಾಜಮನೆತನಗಳ ಮಹಿಳೆಯರಿಗಿಧ್ಯ ಸಾಫ್ತ್ವಮಾನಗಳು ಉಳಿದವರಿಗೆ ದಕ್ಷಿರಲ್ಲಿ³ ಪ್ರಭುತ್ವದಲ್ಲಿ ಮಹಿಳೆಯರು ಆಳುವ ಬುದ್ಧಿವಂತಿಕೆಗಳಿಂದ ನಾಡಿನ ಭವ್ಯ ಭವಿಷ್ಯತ್ತಿನ ಆಶಾಕಿರಣವಾಗಿದ್ದರು. ಆಡಳಿತದಲ್ಲಿ ರಾಣಿಯರು ಮುಖ್ಯಪಾತ್ರವನ್ನು ವಹಿಸುತ್ತಿದ್ದಳು. ರಾಜವರ್ಗದ ಮಹಿಳೆಯರಲ್ಲಿ ಪ್ರಥಮವಾಗಿ ಆಳ್ಳಿಕೆ ಮಾಡಿದ ರಾಣಿಯೆಂದೆ ಬಾದಾಮಿ ಚಾಲುಕ್ಯ ಇಮ್ಮಡಿ ಮಲಕೇಶಿಯ ಮಗ ಚಂದ್ರಾದಿತ್ಯನ ಮದದ ವಿಜಯಭಟ್ಟಾರಿಕೆ. ಶ್ರೀ.ಶ.645ರಲ್ಲಿ ಚಂದ್ರಾದಿತ್ಯನು ಮರಣ ಹೊಂದಿದಾಗ. ತನ್ನ ಅಪ್ರಾಪ್ಯ ವಯಸ್ಸಿನ ಮಗನನ್ನು ಮುಂದಿಟ್ಟುಕೊಂಡು ಆಡಳಿತ ಮಾಡಿರುವುದು ತಾಮ್ರಪಟಶಾಸನದಲ್ಲಿ ‘ಸ್ವರಾಜ್ಯ ಪಂಚಮ ಸಂವತ್ಸರ’ ಎಂದು ಈಕೆಯ ಆಡಳಿತವನ್ನು ಹೇಳಿದೆ.⁴

ವಿನಯಾದಿತ್ಯನ ಕೆಲವು ಯುದ್ಧಗಳಲ್ಲಿ ರಾಣಿಯಾಗಿದ್ದ ವಿನಯವತಿಯು ಭಾಗಿಯಾಗಿದ್ದಳೆಂದು ತಿಳಿದು ಬರುತ್ತದೆ.⁵ ಮಾನ್ಯಶೇಷ ಒಂದನೇ ಅಮೋಫವಷ್ಟನ ಮಗಳಾದ ಚಂದ್ರೋಬಲಭ್ರಾ ಎಂಬುವಳು ಎಡತೊರೆ ವಿಷಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದಳೆಂದು ಪಿ.ಬಿ.ದೇಸಾಯಿಯವರು ಅಭಿಪ್ರಾಯಪಟ್ಟಿದ್ದಾರೆ.⁶

ಮೂರನೇ ಕೃಷ್ಣನ ಆಡಳಿತದಲ್ಲಿ ನಾಗರವಿಂಡ ಪ್ರದೇಶದ ಆಡಳಿತವನ್ನು ಜ್ಯೇನರ 'ಜಕ್ಕಿಯಬ್ಬೆ' ಎಂಬುವವರು ನಿರ್ವಹಿಸುತ್ತಿದ್ದಳು.⁷ ಶ್ರೀ. 837ರಲ್ಲಿ ಗಂಗರ ಭೂಪುಗನ ರಾಣಿಯಾದ ರೇವಕ ನಿರ್ಮಿಸಿ ಸ್ವತಂತ್ರ ರಾಜ್ಯಭಾರವಾಡಿರುವ ಉಲ್ಲೇಖಿಗಳಿವೆ. ಒಂದನೇ ಸೋಮೇಶ್ವರನ ರಾಣಿ ಕೇತಲ ದೇವಿ ಅಗ್ರಹಾರದ ಆಡಳಿತ ನೋಡಿಕೊಳ್ಳುತ್ತಿದ್ದಳು ಹಾಗೆಯೇ ಆರನೇ ವಿಕ್ರಮಾದಿತ್ಯನ ರಾಣಿ ಸಾವಲದೇವಿ ಸರೇಗಲ್ ಅಗ್ರಹಾರವನ್ನು ಆಳ್ಳಿಕೆ ಮಾಡಿದ ಉಲ್ಲೇಖಿವಿದೆ. ಕದಂಬ ಜಯಕೇಶಿಯರಾಣಿ ಮೈಳಾಲದೇವಿಯು ರಾಜ ನಿರ್ವಹಣೆಯಲ್ಲಿ ಬೆಂಗಾವಲಾಗಿ ನಿಂತು ರಾಜಕೀಯ ನಡೆಸಿದಳು. ಯುದ್ಧದಲ್ಲಿ ಭಾಗವಹಿಸುತ್ತಿದ್ದರು. ಅಕ್ಕದೇವಿ, ಲಕ್ಷ್ಮಿದೇವಿ, ಚಂದಲ ದೇವಿಯು ಆಡಳಿತದಲ್ಲಿ ಮತ್ತು ಬಾಚಲದೇವಿಯು ಆರನೇ ವಿಕ್ರಮಾದಿತ್ಯನೊಂದಿಗೆ ಯುದ್ಧದಲ್ಲಿ ಭಾಗವಹಿಸಿದ್ದಳೆಂದು ಕ್ರಮವಾಗಿ ಸೂಪಿ ದಿಂಡಾಮು ಮತ್ತು ಇಂಗಳಿಗೆ ಶಾಸನಗಳಿಂದ ಗೊತ್ತಾಗುತ್ತದೆ. ಹೊಯ್ಸಳರ ಒಂದನೇ ನರಸಿಂಹನ ರಾಣಿ ಎಚಲದೇವಿಯು ಆಡಳಿತದಲ್ಲಿ ಭಾಗಿಯಾಗಿದ್ದಳು. ಎರಡನೇ ಬಲ್ಲಾಳನ ರಾಣಿ ಕೇತಲಾದೇವಿ ರಾಜನ ಅನುಪಸ್ಥಿತಿಯಲ್ಲಿ ಆತನ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಳು ಅವರು ಆಸ್ಥಾನದ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದಳು.⁸

ಮಯೂರ ವರ್ಮನ ಪತ್ತಿಯಾದ ಕದಂಬದ ರಾಣಿಯಾದ ಅಕ್ಕದೇವಿಯು ಕಿಶುಕಚ್ಚೋ-70, ತೊಗರೆ-60 ಮತ್ತು ಮನವಾಡಿ-140 ಇವುಗಳನ್ನು ಆಳುತ್ತಿದ್ದಳು. ಎರಡನೇ ಜಯಕೇಶಿಯ ಪತ್ತಿಯಾದ ಮೈಲಾಳದೇವಿಯು ರಾಜ್ಯವನ್ನಾಳುತ್ತಿದ್ದಳು. ಹೀಗೆ ರಾಣಿಯರು ರಾಜನಿಗೆ ಆಡಳಿತದಲ್ಲಿ ನೆರವಾಗುತ್ತಿದ್ದರು. ಎರಡನೇ ಬಲ್ಲಾಳನ ರಾಣಿಯರು ಸಮರ್ಥ ಆಡಳಿತಗಾರರೂ ಯೋಧರೂ ಆಗಿದ್ದರು. ಉಮಾದೇವಿ ತನ್ನ ಪತಿಯೊಡನೆ ಉತ್ತರದ ದಂಡಯಾತ್ರೆಯಲ್ಲಿ ಸಾಗಿ ಬೆಳಗುತ್ತಿಯ ಮಲ್ಲಿ ದೇವರಸನು ತನ್ನ ತಂದೆ ಕುಶ್ವಾರ ದೇವರಸನ ಮರಣಾನಂತರ ದಂಗೆಯೆದ್ದಾಗ ಅವನ ವಿರುದ್ಧ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಸಾಕ್ಷಾತ್ಕಾಗಿ ಭಾಗವಹಿಸಿದಳು.⁹ ಹೊಯ್ಸಳ ವಿಷ್ಣು ವರ್ಧನ ರಾಣಿ ಬಮ್ಮಲ ದೇವಿಯು ಅಶ್ವವಿದ್ಯೆಯಲ್ಲಿ ಪಾರಂಗತಳಾಗಿದ್ದ ಅಶ್ವ ವಿದ್ಯಾಶಾಲೆಯೊಂದರ ಮೇಲ್ವಿಚಾರಿಕೆಯೂ ಆಗಿದ್ದು ಇವರ ಕೈ ಕೆಳಗೆ ಆನಂತಪಾಲನು ಅಶ್ವ ಸಾಹಣಿಯಾಗಿದ್ದನು.¹⁰ ಗಂಗರ ಶ್ರೀ ಪುರುಷನ ಮಗ ದುಗ್ಗಮಾರನು ಆಳುತ್ತಿದ್ದಾಗ ಆತನ ರಾಣಿ ಕಂಚಿಯಬ್ಬೆ ಆಗಳಿ ಪ್ರಾಂತವನ್ನಾಳುತ್ತಿದ್ದಳು. ಹೊಯ್ಸಳ ವಿಷ್ಣುವರ್ಧನನ ರಾಣಿ ಬಮ್ಮಲದೇವಿ ಆಸಂಧಿ 500 ನೀಲಗುಂಡ 300ನ್ನು ಆಳುತ್ತಿದ್ದ ಉಲ್ಲೇಖಿ ಅರಸಿಕೆರೆಯ ಶಾಸನದಲ್ಲಿದೆ.¹¹ ಏರಬಲ್ಲಾಳನ ಪಿರಿಯರಸಿ ಪಟ್ಟಾಮಹಾದೇವಿ ಜೋಳ ಮಹಾದೇವಿಯು ಕೆಂಬಾಳಿನ ಆಡಳಿತವನ್ನು ನೋಡಿಕೊಳ್ಳುತ್ತಿದ್ದಳು, ಹಾಗೆಯೇ ಇನ್ನೊಬ್ಬಿ ರಾಣಿ ಪದ್ಮಲದೇವಿಯು ಮೊಸವಂಡಂಗಿಯನ್ನು ಸುಧಮ್ಮದಿಂದ ರಕ್ಷಿಸುತ್ತಿದ್ದಳೆಂದು ತಿಳಿಸಿದೆ. ಇನ್ನೊಬ್ಬಿ ರಾಣಿ ಉಮಾದೇವಿ ದ್ವಾರ ಸಮುದ್ರದಲ್ಲಿ

ಆಳುತ್ತಿದ್ದಳೆಂದು ಅರಸಿಕೆರೆ ಶಾಸನ ವಿವರ ತಿಳಿದು ಬರುತ್ತದೆ.¹² ಒಂದನೇ ಚಾಲುಕ್ಯ ವಿಕ್ರಮಾದಿತ್ಯನ ನಾದಿನಿ ವಿಜಯಾಂಕಾ ತನ್ನ ಭಾವನ ಕೈ ಕೆಳಗೆ ಒಂದು ವಿಭಾಗದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.¹³

ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಯುವ ರಾಣಿಯರಾದ ಸತ್ಯಾಶ್ರಯನ ಮತ್ತಿ ಮಹಾದೇವಿ, ಸೋಮೇಶ್ವರನ ಮತ್ತಿ ಸುಗ್ರಿಲದೇವಿ, ಪೆಮಾರ್ಕಡಿಯ ಮತ್ತಿ ಪಂಪಾದೇವಿ ಆಡಳಿತದ ಜವಾಬ್ದಾರಿಯನ್ನು ಪಟಿಸಿಕೊಂಡು ಸಮರ್ಪಣವಾಗಿ ನಿಭಾಯಿಸಿದ್ದಾರೆ.¹⁴

ಸ್ತ್ರೀ ಸಮಾಜದ ಪ್ರತಿನಿಧಿಯಾಗಿ, ಆಡಳಿತದ ಜೊತೆಗೆ ಗೃಹಿಣಿಯಾಗಿಯೂ ಕೂಡ ಯಶಸ್ವಿ ಜೀವನ ನಡೆಸಿದ್ದಾಳೆ. ಶೋಷಣೆಯ ನಡುವೆಯೂ ಸ್ಥಾನ ಬಲದಿಂದ ಪ್ರಭು ವರ್ಗದ ಮಹಿಳೆಯರು ಸ್ಥಾತಂತ್ರ ಆಡಳಿತ, ದಂಡಯಾತ್ರೆ ಮೊದಲಾದ ಸಾಹಸಗಳಲ್ಲಿ ತೊಡಗಿದ್ದಂಬು. ರಾಣಿಯರು ದೈವಭಕ್ತಿಯಿಂದ ದೇವರನ್ನು ಪೂಜಿಸುವುದರ ಜೊತೆಗೆ ದೇವಾಲಯಗಳನ್ನು ಕಟ್ಟಿಸಿ ಧಾರ್ಮಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇದರ ಕೆರೆಕಟ್ಟೆ ನಿರ್ಮಾಣಕ್ಕೆ ಭೂದಾನ ನೀಡಿರುವುದನ್ನು ಶಾಸನಗಳಲ್ಲಿ ಉಲ್ಲೇಖಿಸಿರುವುದು ಕಾಣಬಹುದಾಗಿದೆ.

ಚಂದ್ರಾದಿತ್ಯನ ರಾಣಿ ವಿಜಯ ಭಟ್ಟಾರ್ಥಕೆಯ ದೇವಾಲಯ ನಿರ್ಮಾಣಕ್ಕೆ ಭೂದಾನ ಮಾಡಿದ್ದಳು. ವಿನಯಾದಿತ್ಯನ ರಾಣಿ ವಿನಯವತಿ ಬಾದಾಮಿಯ ಜಂಬುಲಿಂಗ ದೇವಾಲಯವನ್ನು ನಿರ್ಮಿಸಿದ್ದಳು. ರಾಣಿಯರಾದ ಲೋಕ ಮಹಾದೇವಿ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯವನ್ನು ಮತ್ತು ತ್ರೈಲೋಕ್ಯಮಹಾದೇವಿಯರು ಮಲ್ಲಿಕಾರ್ಜುನ ದೇವಾಲಯಗಳನ್ನು ನಿರ್ಮಿಸಿದ್ದರು. ಮಹಾದೇವಿಯ ಅನಿಸಿಕೆಯಂತೆ ಇಮ್ಮಡಿ ಕೀರ್ತಿವರ್ಮ ಬ್ರಾಹ್ಮಣರಿಗೆ ಭೂದಾನ ಮಾಡಿದ್ದನು. ಬನವಾಸಿಯ ಶಾಸನವು ಚುಟುವಂತದ ರಾಣಿಯಾಗಿದ್ದ ನಾಗಾಶ್ರೀಯು ಬನವಾಸಿಯಲ್ಲಿ ವಿಹಾರವನ್ನು, ಕರೆಯನ್ನು ಮತ್ತು ನಾಗ ಪ್ರತಿಮೆಯನ್ನು ನಿರ್ಮಿಸಿದ್ದಳೆಂದು ತಿಳಿಸುತ್ತದೆ.

ಇವರಲ್ಲದೆ ಹೊಯ್ಯಳರರಾಣಿ ಸೋಮಲದೇವಿಯು ಸೋಮನಾಥಪುರ ಅಗ್ರಹಾರ, ಚಾಲುಕ್ಯರಾಣಿ ಜಂದಲದೇವಿ ಶಿಕ್ಷಣ ಸಂಸ್ಥಾಗಳಿಗೆ ದೇಶಿಗೆ, ಧ್ಯಾನ ರಾಜನ ಮಡದಿ ಶೀಲ ಮಹಾದೇವಿ ಸ್ವಾತಂತ್ರ್ಯವಾಗಿ ಇಬ್ಬರು ಬ್ರಾಹ್ಮಣರಿಗೆ ನಂದಿಪುರದ್ವಾರದಲ್ಲಿಯ ಕೊಲೆಪದ್ರ ಎಂಬ ಗ್ರಾಮವನ್ನು ದಾನ ನೀಡಿರುವುದನ್ನು ಕಾಣಬಹುದಾಗಿದೆ. ವಿಷ್ಣುವರ್ಧನನ ಮಡದಿ ಶಾಂತಲೆಯು ಜೈನ ಬಸದಿ ಮತ್ತು ದೇವಾಲಯಗಳಿಗೆ ಹಲವಾರು ದಾನಗಳನ್ನು ನೀಡಿರುವ ಜೊತೆಗೆ ಶೈವ, ವೈಷ್ಣವ ಜೈನ ಮತ್ತು ಬೌದ್ಧ ಧರ್ಮಗಳಿಗೆ ರಾಜಾಶ್ರಯವನ್ನು ಕೊಡುತ್ತಿದ್ದಳು ಮತ್ತು ಬೇಲೂರಿನ ಜೆನ್ನಕೇಶವ ದೇವಾಲಯದ ಅವರಣದಲ್ಲಿ ಕಪ್ಪೆ ಜನ್ಮಿಗರಾಯ ದೇವಾಲಯವನ್ನು ನಿರ್ಮಿಸಿದ್ದಾಳೆ. ವಿಷ್ಣುವರ್ಧನನ ಇನ್ನೊಬ್ಬ ರಾಣಿ ಬಮ್ಮಲದೇವಿಯು ಬೆನರಚನೆಯಲ್ಲಿ ಬಮ್ಮಲೇಶ್ವರ ದೇವಾಲಯವನ್ನು ಕಟ್ಟಿಸಿದ್ದಳು. ವಿನಯಾದಿತ್ಯನ ಮಗಳು ಕುಂಕುಮ ದೇವಿಯು ಹಸ್ತಿರಥ

ಮೇಲಾಗಿ ಹಿರಣ್ಯ ಗಭರ್ ದಾನ ಮಾಡಿ ಪುಲಿಗೆರೆಯಲ್ಲಿ ಜನಬಸದಿಯನ್ನು ಕಟ್ಟಿಸಿದ ಸಂಗತಿ ಸರ್ವ ವಿದಿತವಾಗಿದೆ.

ಎರಡನೇ ಪುಲಕೆಶೀಯ ರಾಣಿಯಾದ ಅಗ್ರ ಮಹಾದೇವಿಯರು ವೇದಾಂಗ ಪಾರಂಗತರಾದ ಬ್ರಾಹ್ಮಣಾರಿಗೆ ಮಾರಣಾರು ಎಂಬ ಗ್ರಾಮವನ್ನು ದಾನ ಮಾಡಿದರೆ, ಎರಡನೇ ಬಲ್ಲಾಳನ ರಾಣಿ ಅಭಿನವಕೆಶಲಾದೇವಿ ಕುಂದವಾಡದ ಗೌಡ ಮತ್ತು ಸೆಟ್ಟಿಗಳಿಗೆ ಆ ಗ್ರಾಮದಲ್ಲಿ ಬುಧವಾರದ ಸಂತೆಯನ್ನೇ ಪ್ರಾರ್ಥಿಸುವಂತೆ ನಿರೂಪಿಸಿದ್ದಳು.¹⁵ ರಾಣಿ ಅಕ್ಷಯೇವಿಯು ರಾಜಧಾನಿ ವಿಕ್ರಮಮರದಲ್ಲಿ ಬ್ರಹ್ಮಗಿರಿಯ ನಿರ್ವಹಣೆಗಾಗಿ ನಂದಿಯಪ್ಪ ಸುಡುಗಿ ಭಜೋಪಾಧಾರ್ಯ ಮತ್ತಿತರ ನಲವತ್ತೊಂಟು ವಿದ್ವಾಂಸರಿಗೆ ತೋಟಗಳನ್ನು ಮತ್ತು ಭೂಮಿಯನ್ನು ದಾನವಾಗಿ ಕೊಟ್ಟಿರುವುದನ್ನು ಮತ್ತು ಶಿವಚಿತ್ತನ ಪತ್ನಿ ಕಮಲಾದೇವಿಯು 1162ರಲ್ಲಿ ದೇಗ ಮೃಯಲ್ಲಿ ದೇವತ್ರೀ ಕಮಲನಾರಾಯಣ ಮತ್ತು ದೇವತ್ರೀ ಮಹಾಲಕ್ಷ್ಮಿಯ ಗೌರವಕ್ಕಾಗಿ ಒಂದು ದೇವಾಲಯವನ್ನು ಕಟ್ಟಿಸಿರುವುದನ್ನು¹⁶ ಇತಿಹಾಸದ ಮಟಗಳಲ್ಲಿ ಕಾಣಬಹುದಾಗಿದೆ. ಅಕ್ಷಯೇವಿಯು 1047ರಲ್ಲಿ ವಿಕ್ರಮಮರದಲ್ಲಿ ಮುರಿದು ಹೋದ ಗುಣದ ಬೇಡಂಗಿಯ ಆಶ್ರಮದ ಗೋಡೆಯ ಲೇಪನದ ಲಿಜ್ರ್, ಧೂಪ, ಧೀಪ ಮತ್ತು ಸುಗಂಧಗಳ ಖಚನನ್ನು ತುಂಬಿಸಿಲು ಭೂಮಿಯನ್ನು ದಾನವಾಗಿಟ್ಟಳೆಂದು ಹೇಳಲಾಗಿದೆ.¹⁷

ರಾಣಿಯರು ರಾಜ್ಯದ ಎಲ್ಲ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುತ್ತಿದ್ದರೆಂಬುದು ವಿಚಿತ್ರವಾಗುತ್ತದೆ. ಅವರ ಪಾತ್ರ ರಾಜಕೀಯ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಅವರದು ಸಿಂಹಪಾಲು ಎಂಬುದನ್ನು ಮರೆಯುವಂತಿಲ್ಲ. ರಾಣಿಯರು ಪ್ರಜಾಕಾರ್ಯಗಳಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದು ವಿಶೇಷ, ಆ ಕಾಲದಲ್ಲಿ ಆಡಳಿತ ಮಾಡಿದ ರಾಣಿಯರಿಗೆ ಇದ್ದ ಬಿರುದುಗಳು ಅವರ ಅರ್ಹತೆಗೆ ಹಿಡಿದ ಕನ್ನಡಿಯಾಗಿದೆ. ಚಾಳುಕ್ಯರ ರಾಜಕುಮಾರಿ ಅಕ್ಷಯೇವಿ ಸೇನಾಪತ್ರವಹಿಸಿಕೊಂಡು ಯುದ್ಧಗಳಲ್ಲಿ ಜಯಿಸಿಕೊಳ್ಳುತ್ತಿದ್ದಳು ಅವಳಿಗೆ ‘ರಣಭೂರ್ವಿ’ ಎಂಬ ಬಿರುದಿತ್ತು.¹⁸ ಕನಾರ್ಕದ ರಾಣಿಯರಲ್ಲಿ ವೀರತ್ವ ಮತ್ತು ಆಳ್ಳಿಕೆಗೆ ಪ್ರಸಿದ್ಧರಾದ ಚಾಳುಕ್ಯ ಜಯ ಸಿಂಹನ ಸೋದರಿ ಅಕ್ಷಯೇವಿ ಸರ್ವಧರ್ಮ ಸಮನ್ವಯತೆಯಿಂದ ಯುದ್ಧದಲ್ಲಿ ಭಾಗವಹಿಸಿ ಕೋಟೆ ರಕ್ಷಣೆಯನ್ನು ಮಾಡಿದ್ದಳು. ಅದಕ್ಕಾಗಿ ‘ಅರಿನ್ನಪಮುಕಟು’ ಎಂಬ ಬಿರುದನ್ನು ಧರಿಸಿದ್ದಳು.¹⁹

ವಿಕ್ರಮಾದಿತ್ಯನ ಅರಸಿ ಜಾಕಲದೇವಿ ‘ಮದವರಿರಾಯಮದ ಮದರ್ ಸಮಯದೊಳ್ಳ ವಿಜಯಲಕ್ಷ್ಮೀ’ ಹೊಯ್ಸಳ ವಿಷ್ಣುವರ್ಧನನ ಶಾಂತಲೆ ರಣವ್ಯಾಪಾರದೊಳ್ಳ, ಖಿಡ್ಗದೇವತೆ ‘ದುರದೊಳ್ಳ ವಿಷ್ಣು ಸೃಪಾಲಕರಿಗೆ ವಿಜಯಶ್ರೀ’²⁰ ಹೊಯ್ಸಳ ನಾರಸಿಂಹನ ಮಡದಿ ಪದ್ದಲ ದೇವಿ ‘ನಿಯೋಗೋದ್ಯೋಗ ಲಕ್ಷ್ಮೀ’ ಎಂದು ಕರೆಯಿಸಿಕೊಂಡಿರುವರು. ಪಲ್ಲವ ದೀವಭೂರಸಿ ‘ಪಾಗ್ಡೇವಿಯರದೊರೆ’ ಎನಿಸಿಕೊಂಡಿದ್ದಳು. ಚಾಳುಕ್ಯ ಜಗದೇಕ ಮಲ್ಲದೇವನ ಮಡದಿ ಸುಗ್ರಲದೇವಿ ‘ಕಲಿಕಲ ಸರಸ್ವತಿ’ ಎಂಬ ಬಿರುದಿತ್ತು. ಸೋಮೇಶ್ವರನ ಮಡದಿ ಮೃಳಾಲ ದೇವಿ ‘ವಿಜಾಸ

ವಿದ್ಯಾರ್ಥರಿ' ಎಂಬ ಬಿರುದು. ಜಯ ಸಿಂಹನ ತಾಯಿ ಮೋಚಲದೇವಿ 'ಅತಿ ಚರುತೋಕ್ತಯೋಳಿಸರಸ್ವತಿಗಂ ಮಗಿಲು' ಎಂದು ಕರೆಸಿಕೊಂಡಿದ್ದಳು.

ಆರನೇ ವಿಕ್ರಮಾದಿತ್ಯನ ರಾಣಿಯರ ಬಿರುದುಗಳು

ಮೈಳಾಲದೇವಿಗೆ 'ಕಲಿಕಾಲ ಸರಸ್ವತಿ', 'ಸಾಹಸ ವಿದ್ಯಾರ್ಥಿಸ ಕಳಕಾಳುಕವತಿ' ಎಂಬ ಬಿರುದುಗಳು ಇದ್ದವು. ಜಾಕಾಲದೇವಿ 'ಅಭಿನವ ಸರಸ್ವತಿ', 'ಸೀಕಳ ವಿದ್ಯಾರ್ಥಿ,' 'ಶಿಳೋದಾರವಣಿನ ಕಥಾ ಪ್ರಸಂಗ' ಬಿರುದಿತ್ತು ಚಂದಲದೇವಿಗೆ 'ನೃತ್ಯವಿದ್ಯಾರ್ಥಿ', 'ಕಲಿಕಾ ಸ್ವರಸತಿ'; ಮಲಯಮತಿದೇವಿಗೆ 'ಅಭಿನಯ ಸರಸ್ವತಿ'; 'ವಿದು ಮಥುರ ವಚನ ರಚನೆ ಚತುರಕಳಾಳಪೆ' ಪಡ್ಲಲಿದೇವಿ 'ಅಭಿನವ ಸರಸ್ವತಿ,' 'ಮಲ್ಲಣ ದೇವಿಕಳಾಕೋವಿದೆ' ಎಂಬ ಬಿರುದಿದ್ದರೆ, ಅಚ್ಚಲ ದೇವಿಗೆ 'ಸಕಳಕಳಾರ್ಥಿ' ಎಂಬ ಬಿರುದಿರುವುದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಧ್ರುವನರಾಣಿ ಶೀಲ ಮಹಾದೇವಿಯು 'ಪರಮೇಶ್ವರಿ' ಪರಮಭಟ್ಟಾರ್ಕಿಕಾ ಎಂಬ ಬಿರುದುಗಳನ್ನು ಪಡೆದಿದ್ದಳು. ರಾಣಿ ಶಾಂತಲಾದೇವಿ ಭರತಾಗ ಮಂದಿರದಲ್ಲಿ ಒಂದು ರತ್ನ ಜೋತಿಯಿಂದು ಎಲ್ಲಾ ವಿಧದ ನೃತ್ಯದಲ್ಲಿ ಹಸ್ತಾಲಂಕಾರಯಿಂದು ಸಂಗೀತದಲ್ಲಿ ಸರಸ್ವತಿ ಎಂದು ವರ್ಣಿಸಲ್ಪಟ್ಟಿದ್ದರ ಜೊತೆಗೆ ಶ್ರೀಕೃಂದಲ್ಲಿ ವಾಗ್ದೇವಿ ಎಂದು ಗುರುತಿಸಲ್ಪಟ್ಟಿದ್ದಳು.

ಉಪಸಂಹಾರ

ಒಟ್ಟಾರೆ ಹೇಳುವುದಾದರೆ ಚಾಳುಕ್ಯ, ಕದಂಬ, ಗಂಗ, ರಾಷ್ಟ್ರಕೂಟ, ಹೊಯ್ಯಳರ ರಾಣಿಯರು ಯಶಸ್ವಿಯಾಗಿ ಆಡಳಿತ ನಡೆಸಿರುವುದನ್ನು ಚರಿತ್ರೆಯಲ್ಲಿ ಕಾಣಬಹುದಾಗಿದೆ. ಕೇವಲ ಆಡಳಿತದಲ್ಲಿ ಮಾತ್ರವಲ್ಲದೆ ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯದಲ್ಲಿಯೂ ಕೂಡ ರಾಣಿಯರು ಸಾಧನೆ ಮಾಡಿದ್ದಾರೆ. ಚಂದ್ರಾದಿತ್ಯನ ರಾಣಿ ವಿಜಯಭಟ್ಟಾರ್ಕಿಕೆ 'ಕೌಮುದಿ ಮಹೋತ್ಸವ' ಎಂಬ ಸಂಸ್ಕೃತ ನಾಟಕ ಬರೆದು ಸಾಹಿತ್ಯದಲ್ಲಿ ಪಾಂಡಿತ್ಯ ಗಳಿಸಿ ಬಲ್ಲಾಳನ ರಾಣಿಯರಾದ ಪರಮಲದೇವಿ, ಚಾಮಲದೇವಿ, ಬೋಪ್ರಾ ದೇವಿಯರು ಸಂಗೀತಶಾಸ್ತ್ರ ನೃತ್ಯದಲ್ಲಿ ಪ್ರೌಢಿಮೆಯನ್ನು ಹೊಂದಿದ್ದರು. ರಾಜನೀತಿಗೆ ಸಂಬಂಧಿಸಿದಂತೆ ರಾಜರು ರಾಣಿಯರ ಸಲಹೆಗಳನ್ನು ಪಡೆಯುತ್ತಿದ್ದರು. ಹೀಗೆ ರಾಣಿಯರು ತಮಗೆ ದೊರೆತ ಅಲ್ಲ ಅವಕಾಶಗಳಲ್ಲಿ ಅದ್ವೀತೀಯವಾಗಿ ಸಾಧನೆ ಮಾಡಿರುವುದನ್ನು ಕಾಣಬಹುದಾಗಿದೆ.

ಕೊನೆಟಿಪ್ಪಣಿಗಳು

1. ಶೈಲಾ ನಾಗರಾಜ್ (2008). ಕಲ್ಯಾಂಡ ಚಾಳುಕ್ಯರ ಕಾಲದಲ್ಲಿ ಮಹಿಳೆಯರ ಸ್ಥಾನಮಾನಗಳು. ಅಪ್ರಕಟಿತ ಎಂ.ಫಿಲ್ ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು.53

2. ರಂಜಿತ ಆರ್. (2015) ಚಿತ್ರಮಗ್ರ ಶಾಸನಗಳಲ್ಲಿ ಸ್ತೋಪ್ತಿನಿರ್ದಿಕರಣ. ಅಪ್ರಕಟಿತ ಪಿಎಚ್.ಡಿ ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು.23
3. ವಿರೂಪಾಷ್ಟ ಮೊಜಾರಹಳ್ಳಿ. (2016). ಆದಿಕದಂಬರು, ಗಂಗರು ಮತ್ತು ಬಾದಾಮಿ ಜಾಲುಕ್ಕರು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು.138
4. ಇಂಟರ್‌ನೇಟ್ ಆರ್ಕ್‌ವ್‌. ಸಂ. 7 ಕ್ರಿ.ಶ.659. ಪು.163
5. ಎಪಿಗ್ರಾಫಿಯಾ ಇಂಡಿಕಾ. ಸಂ. 25, ಪು.289
6. ಗಂಗಾಧರ್ ಎಂ ದೊಡ್ಡಮನಿ (2002). ಪ್ರಾಚೀನ ಮತ್ತು ಮಧ್ಯಕಾಲೀನ ಕನಾಂಟಕದ ಪ್ರಮುಖ ರಾಜಧಾನಿ ಪಟ್ಟಣಗಳು: ಒಂದು ಅಧ್ಯಯನ. ಅಪ್ರಕಟಿತ ಪಿಎಚ್.ಡಿ ಮಹಾಪ್ರಬಂಧ, ಕನಾಂಟಕ ವಿಶ್ವವಿದ್ಯಾಲಯ, ಧಾರವಾಡ. ಪು.105
7. ಮೇಲಿನ್‌, ಪು.191
8. ಸರಸ್ವತಿ ಎನ್. (2013). ಹೊಯ್ಸಳರ ಶಿಲ್ಪದಲ್ಲಿ ಸ್ತೀಯರು. ವಾಣಿಪ್ರಕಾಶನ, ಮೈಸೂರು. ಪು.17
9. ನಿರಂಜನ ಕೆ. ಆರ್. (2006) ಕನಾಂಟಕದ ಪರಂಪರೆ ಸಂ-1, ಆದಿಕಾಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಬೆಂಗಳೂರು. ಪು.614
10. ಮಹದೇವಯ್ಯ ಎಂ. ಬಿ. (2012). ಪ್ರಾಚೀನ ಕನಾಂಟಕದ ಆಡಳಿತ ಪದ್ಧತಿಯ ಕೆಲವು ಅಂಶಗಳು. ಕುಮಾರ ಪ್ರಕಾಶನ, ಮೈಸೂರು. ಪು.95
11. ಅಮರೇಶ ನುಡಗೋಣಿ. (ಸಂ.). (2016). ಕಲ್ಯಾಣ ಕನಾಂಟಕ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪು.599
12. ಮೇಲಿನ್‌ನದೇ, ಪು.599–600
13. ಮಾರ್ಪೋರ್ಕ್‌ಕ್ರೆ-3, ಪು.121
14. ವಿಜಯದೇವ (ಪ್ರ.ಸಂ.) ; ಮಂಜುನಾಥ ಎಂ.ಬಿ. (ಸಂ.). (2013). ರಾಣಿಯರು ಮತ್ತು ಏರ ಮಹಿಳೆಯರು. ಪ್ರಸಾರಾಂಗ, ಕನಾಂಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಾಪುರ.
15. ಮಾರ್ಪೋರ್ಕ್‌ಕ್ರೆ-9 ಪು.614
16. ಸಂತೋಷಕುಮಾರ್ ಟಿ.ಎಸ್. (2013). ಸಮಾಜ ಮತ್ತು ಸಂಸ್ಕೃತಿ : ಕದಂಬರ ಒಂದು ಅಧ್ಯಯನ, ಅಪ್ರಕಟಿತ ಪಿಎಚ್.ಡಿ ಮಹಾಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಪು.229
17. ಮೇಲಿನ್‌ನದೇ, ಪು.233
18. ಮಾರ್ಪೋರ್ಕ್‌ಕ್ರೆ-3, ಪು.121

19. ತಾರಾ ಬಿ.ಎನ್. (2016). ಕನಾಂಟಿಕದ ಚರಿತ್ರೆಯಲ್ಲಿ ಮಹಿಳಾ ಆಡಳಿತಗಾರರು: ಸ್ತ್ರೀವಾದಿ ಅಧ್ಯಯನ. ಅಪ್ರಕಟಿತ ಪಿಎಚ್.ಡಿ ಮಹಾಪ್ರಭಂಧ, ಕನಾಂಟಿಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಾಪುರ. ಪು.44
20. ಮೇಲಿನದೇ. ಪು.46–58

ವರಾಮಶ್ವನ ಗ್ರಂಥಗಳು

- ಬ್ರಹ್ಮಪ್ಪ ಜಿ. (1995). ವಡ್ಡರಾಧನೆಯ ಕಥೆಗಳು. ರತ್ನತ್ರಯ ಪ್ರಕಾಶನ, ಮೈಸೂರು. ಪು.2
- ಚಿದಾನಂದಮೂರ್ತಿ ಎಂ. (2015). ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಕ್ರ.ಶ.450–1150). ಸಪ್ತ ಬುಕ್ ಹೌಸ್. ಬೆಂಗಳೂರು. ಪು.363
- ದೇಸಾಯಿ ಪಾಂಡುರಂಗರಾಯ. (2008). ಕನ್ನಡ ನಾಡಿನ ಮಿಂಚಿದ ಮಹಿಳೆಯರು. ಕನಾಂಟಿಕ ಇತಿಹಾಸ ಸಂಶೋಧನಾ ಮಂಡಳಿ, ಧಾರವಾಡ.
- ಎಲಿಗಾರ ಜಿಕ್ಕೆ. (1990). ಶಾಸನಗಳಲ್ಲಿ ಕನಾಂಟಿಕದ ಸ್ತ್ರೀ ಸಮಾಜ, ಕನಾಂಟಿಕ ವಿಶ್ವವಿದ್ಯಾಲಯ, ಧಾರವಾಡ.
- ಜೋತ್ಸ್ವಾ ಕಾಮತ್. (2008). ಕೃಗಡಿಯಲ್ಲಿ ಕನ್ನಡತೀ. ಕನಾಂಟಿಕ ಇತಿಹಾಸ ಸಂಶೋಧನಾ ಮಂಡಳಿ, ಧಾರವಾಡ.
- ವಸಂತ ಲಕ್ಷ್ಮೀ ಕೆ. (2019). ಪ್ರಾಚೀನ ಕನಾಂಟಿಕದ ಶಾಸನೋಕ್ತ ಸ್ತ್ರೀ ಸಮಾಜ (2ನೇ ಶತಮಾನದಿಂದ–14ನೇ ಶತಮಾನ). ದಿ ಮಿಥಿಕ್ ಸೋಸೈಟಿ, ಬೆಂಗಳೂರು.